



# ಸೋಲಿಗರ ಸುಗ್ರಿಸಂಭ್ರಮ ರೊಟ್ಟಿ ಹೆಬ್ಬ

ಹಬ್ಬಕ್ಕೆ ಕಳಿಗಟ್ಟಿಸುವ  
ಧಾರ್ಮಿಕ  
ಆಚರಣೆಗಳು

ಸಂಕ್ಷಾರಿತಿಯಿಂದ  
ಯುಗಾದಿಯವರೆಗೆ ನಿರ್ದಿಷ್ಟ  
ದಿನಗಳಲ್ಲಿ ನಡೆಯುವ ಸೋಲಿಗರ  
'ರೊಟ್ಟಿ ಹೆಬ್ಬ' ಸುಗ್ರಿಕಾಲವನ್ನು  
ಸಂಭ್ರಮಿಸುವ ವಿಶಿಷ್ಟ ಆಚರಣೆ.  
ಈ ಹೆಬ್ಬ, ತರುಣ ತರುಣೀಯರ  
ಪಾಲಿಗೆ ತಮ್ಮ ಸಂಗಾತಿಯನ್ನು  
ಆಯ್ದುಕೊಳ್ಳುವ ಸಂದರ್ಭವೂ  
ಹೌದು.

■ ವಿಶ್ವಾಸ್ ಭಾರದ್ವಾಜ್

**ಕ**ನಾರಾಟಕದ ಮುಖ್ಯ ಆಹಾರಪದಾರ್ಥಗಳಲ್ಲಿ ಒಂದಾದ ರೊಟ್ಟಿ ಹೆಸರಿನಲ್ಲಿ ಹಬ್ಬ ಆಚರಿಸುವುದನ್ನು ಬಲ್ಲೀರಾ? ಇದು, ಭಾವುರಾಜನಗರ ಜಿಲ್ಲೆಯ ಸುತ್ತಮುತ್ತ ಹೆಚ್ಚಾಗಿ ಕಾಣಿಸಿದ್ದ ಅರಣ್ಯಾವಾಸಿ ಬುಡಕಟ್ಟು ಸೋಲಿಗರ ವಿಶೇಷ ಹಬ್ಬ. ಜಾಗತೀಕರಣ ದಿನಗಳಲ್ಲಿ ಉಳಿದುಕೊಂಡಿರುವ 'ರೊಟ್ಟಿಹಬ್ಬ', ಸೋಲಿಗರ ಜೀವನ-ಸಂಸ್ಕೃತಿಯ ಸೋಗಡನ್ನು ಹೊಂದಿದೆ.

ಕನಾರಾಟಕದ ಮೂಲಬುಡಕಟ್ಟು ಜಾಂಗಳಲ್ಲಿ ಜೀನುಕುರುಬರು, ಹಾಲುಕುರುಬರು, ಕಾಡು ಕುರುಬರು, ಹಾಲ್ಕಿ ಒಕ್ಕಲಿಗರು, ಶಿಶ್ಯಿಕ್ಕಾರು, ಹಕ್ಕಿಷಿಗಳಂತೆಯೇ ಸೋಲಿಗರದೂ ಒಂದು ಪ್ರಕ್ರಿಯೆ ವಿಶಿಷ್ಟ ಆಚರಣೆಗಳ ಬುಡಕಟ್ಟು ಸಮುದಾಯ. ಅವರು ಹೆಚ್ಚಾಗಿ ನೇಲೆ ಕಂಡುಕೊಂಡಿರುವುದು ಮೈಸೂರು ಮತ್ತು ಭಾವುರಾಜನಗರ ಸುತ್ತಮುತ್ತ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ. ಮಲೆಮಹಡೆಶ್ವರ ಬೆಟ್ಟೆ, ಬಿಳಿಗಿರಿರಂಗನ ಬೆಟ್ಟೆ ಸತ್ಯಮಂಗಲಂ ಅರಣ್ಯ, ಕೊಳ್ಳಾಗಾಲದ ಗಾಜನಾರು, ಪುಣಿಜಾರು ಮತ್ತು ಯಳಂದೂರು ಹೌದು.

ತಾಲೂಕಿನ ವ್ಯಾಪ್ತಿಯಲ್ಲಿ ಸೋಲಿಗರ ಪೋಡುಗಳು ಹೆಚ್ಚಾಗಿ ಕಂಡುಬರುತ್ತವೆ.

ಶಕ್ತಿನಗಳನ್ನು ನಂಬಿ ತಮ್ಮ ಪೋಡುಗಳನ್ನು (ಸೋಲಿಗರ ವಸತಿ ಸಮಾಜದಲ್ಲಿ ಅಧಿವಾಹಾಡುಗಳನ್ನು ಪೋಡು ಎನ್ನತ್ತಾರೆ) ನಿರ್ಮಿಸಿಕೊಂಡ ಸೋಲಿಗರ ಭಾವೆ ಶೋಲಗ ಎನ್ನತ್ತಾರಾದರೂ, ಇವರೇಗ ಕನ್ನಡ ಮತ್ತು ತಮಿಳು ಮಾತಾಡುತ್ತಾರೆ. ಸೋಲಿಗರ ಮೂಲ ಪುರುಷ ನೀಲಯ್ಯ, ಮೂಲ ವಹಿಕೆ ಸಂಕಮ್ಮ ಎನ್ನುವ ನಂಬಿಕೆ ಅವರಲ್ಲಿದೆ. ಮಲೆ ಮಾದೇಶ್ವರನ ಒಕ್ಕಲೆಂದು ತಮ್ಮನ್ನು ತಾವು ಕೆರೆದುಕೊಳ್ಳುವ ಅವರ ಮೂಲ ದೇವರುಗಳಲ್ಲಿ ಜಡೆಸ್ವಾಮಿ, ಕೊಂಬಿನ ಬಸವ್ಯ, ಬಿಲ್ಲಯ್ಯ, ಕಾರಯ್ಯ, ಬಿಳಿಗಿರಿರಂಗನಾಥ ಸ್ವಾಮಿ ಸೇರಿದ್ದಾರೆ.

ಸೋಲಿಗರಿಲ್ಲಾ ಪಂಗಡಗಳಾಗಿವೆ. ಮೂಲತಃ ಕಾಡು ಸೋಲಿಗರು ಮತ್ತು ಮಲೆ ಸೋಲಿಗರಾಗಿದ್ದ ಅವರಿಗ ಉರುಳಿ ಸೋಲಿಗರು, ಕಾನಕೇಳಿಯ ವಾಸಿ ಉರುಬ್ಬಿ ಸೋಲಿಗರು ಮತ್ತು ಗುಂಡ್ಲು ಪೇಟೆಯ ಬುರುಡೆ ಸೋಲಿಗರಾಗಿ